

ಪತ್ರಿಕಾ ಅಧಿಕಾರಯುತ ಪ್ರಕಟಣೆ

ಶೇ. 8ರ ಉಳಿತಾಯ (ತೆರಿಗೆಗೆ ಒಳಪಡುವ) ಬಾಂಡುಗಳು, 2003

ಭಾರತ ಸರ್ಕಾರವು, ತೆರಿಗೆಗೆ ಒಳಪಡುವ ಬಾಂಡುಗಳಲ್ಲಿ ಯಾವುದೇ ಹಣಕಾಸು ಪರಿಮಿತಿಯಿಲ್ಲದೆ ಬಂಡವಾಳ ಹೂಡಲು ನಿವಾಸಿ ನಾಗರಿಕರಿಗೆ/ಧರ್ಮಾದಾಯ ಸಂಸ್ಥೆಗಳಿಗೆ/ವಿಶ್ವವಿದ್ಯಾನಿಲಯಗಳಿಗೆ ಸಾಧ್ಯವಾಗುವಂತೆ ಮಾಡುವ ಸಲುವಾಗಿ 21ರ ಏಪ್ರಿಲ್ 2003 ರಿಂದ ಪ್ರಾರಂಭವಾಗುವಂತೆ ಶೇ. 8ರ ಉಳಿತಾಯ (ತೆರಿಗೆಗೆ ಒಳಪಡುವ) ಬಾಂಡುಗಳು, 2003ನ್ನು ಬಿಡುಗಡೆ ಮಾಡುವ ಪ್ರಕಟಣೆ ನೀಡಿದೆ. ಬಾಂಡುಗಳ ಮುಖ್ಯ ಲಕ್ಷಣಗಳು ಇಂತಿವೆ:

I	ಯಾರು ಬಂಡವಾಳ ಹೂಡಬಹುದು	ಬಾಂಡುಗಳಲ್ಲಿ ವ್ಯಕ್ತಿಗಳು (ಜಂಟಿ ಧಾರಕಗಳು ಸೇರಿದಂತೆ) ಮತ್ತು ಹಿಂದು ಅವಿಭಕ್ತ ಕುಟುಂಬಗಳು/ಧರ್ಮಾದಾಯ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳು ಬಂಡವಾಳ ಹೂಡುವುದಕ್ಕೆ ಮುಕ್ತ ಅವಕಾಶವಿದೆ. ಈ ಬಾಂಡುಗಳಲ್ಲಿ ಬಂಡವಾಳ ಹೂಡಲು ಅನಿವಾಸಿ ಭಾರತೀಯರು ಅರ್ಹರಾಗಿರುವುದಿಲ್ಲ.
ii	ವಂತಿಗೆ	ಬಾಂಡ್ ಲೆಡ್ಜರ್ ಅಕೌಂಟ್‌ನ ರೂಪದಲ್ಲಿನ ಬಾಂಡುಗಳಿಗೆ ಅರ್ಜಿಗಳನ್ನು ಏಜೆನ್ಸಿ ಬ್ಯಾಂಕುಗಳ ಮತ್ತು ಎಸ್‌ಹೆಚ್‌ಸಿಎಲ್‌ನ ಗೊತ್ತುಪಡಿಸಿದ ಒಟ್ಟು ಸುಮಾರು 1600 ಶಾಖೆಗಳಲ್ಲಿ ಸ್ವೀಕರಿಸಲಾಗುವುದು.
iii	ನೀಡಿಕೆ ಬೆಲೆ	ಬಾಂಡುಗಳನ್ನು ಶೇಕಡಾ ರೂ. 100-00 ಮುಖಬೆಲೆಯಲ್ಲಿ ನೀಡಲಾಗುವುದು. ಬಾಂಡುಗಳನ್ನು ಕನಿಷ್ಠ 1000 ರೂಗಳ ಮೊಬಲಗಿಗೆ (ಮುಖಬೆಲೆ) ಮತ್ತು ಅದರ ಗಣಕಗಳಲ್ಲಿ ನೀಡಲಾಗುವುದು. ಅದರಂತೆ ನೀಡಿಕೆ ಬೆಲೆಯು ಪ್ರತಿ 1000 ರೂ ಗಳಿಗೆ ರೂ 1000 ಆಗಿರುತ್ತದೆ (ನಾಮ ಮಾತ್ರ) ಬಾಂಡುಗಳನ್ನು ಡಿಮ್ಯಾಟ್ ನಮೂನೆಯಲ್ಲಿ (ಬಾಂಡ್ ಲೆಡ್ಜರ್ ಅಕೌಂಟ್) ಮಾತ್ರ ನೀಡಲಾಗುವುದು.
iv	ಅವಧಿ	ಬಾಂಡುಗಳು ಮುಂದಿನ ಸೂಚನೆಯವರೆಗೆ ಸಲುವಳಿಯಲ್ಲಿರುತ್ತವೆ ಹಾಗೂ ಅವುಗಳನ್ನು ಸಂಚಿತ ಮತ್ತು ಸಂಚಿತವಲ್ಲದ ರೂಪಗಳಲ್ಲಿ ನೀಡಲಾಗುವುದು.
v	ಹೂಡಿಕೆಯ ಮಿತಿ	ಬಾಂಡುಗಳಲ್ಲಿ ಬಂಡವಾಳ ಹೂಡುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ.
vi	ತೆರಿಗೆ ಪರಿಗಣನೆ	ವರಮಾನ ತೆರಿಗೆ: ಬಾಂಡುಗಳ ಮೇಲಿನ ಬಡ್ಡಿಯು ಬಾಂಡ್ ಧಾರಕನ ಸಂಬಂಧಪಟ್ಟ ತೆರಿಗೆ ಸ್ಥಾನಮಾನಕ್ಕೆ ಅನುಸಾರವಾಗಿ ಅನ್ವಯವಾಗುವಂತೆ ವರಮಾನ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆ.
		ಸಂಪತ್ತು ತೆರಿಗೆ: ಬಾಂಡುಗಳನ್ನು ಸಂಪತ್ತು ತೆರಿಗೆ ಅಧಿನಿಯಮ, 1957ರ ಅಡಿಯಲ್ಲಿ ಸಂಪತ್ತು ತೆರಿಗೆಯಿಂದ ವಿನಾಯಿತಿಗೊಳಿಸಲಾಗುವುದು.
vii	ಅವಧಿ ತುಂಬುವಿಕೆ ಮತ್ತು ಬಡ್ಡಿ ದರ	ಬಾಂಡುಗಳ ಅವಧಿ ತುಂಬುವ ಅವಧಿ 6 ವರ್ಷಗಳು. ಇವುಗಳಿಗೆ ವರ್ಷಕ್ಕೆ ಶೇ. 8ರ ದರದಲ್ಲಿ ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ಅರ್ಧವರ್ಷಕ್ಕೊಮ್ಮೆ ಸಂದಾಯ ಮಾಡಲಾಗುತ್ತದೆ. 1000 ರೂಪಾಯಿಗಳ ಸಂಚಿತ ಮೌಲ್ಯ ಆರು ವರ್ಷಗಳ ಕೊನೆಯಲ್ಲಿ ರೂ 1601/- ಆಗುತ್ತದೆ.
viii	ವರ್ಗಾವಣೀಯತೆ	ಬಾಂಡುಗಳನ್ನು ವರ್ಗಾಯಿಸಲಾಗುವುದಿಲ್ಲ. ಬಾಂಡುಗಳನ್ನು ಎರಡನೆಯ ಹಂತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ ಮತ್ತು ಇವು ಬ್ಯಾಂಕಿಂಗ್ ಸಂಸ್ಥೆಗಳಿಂದ ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಅಧಿಕ ಭದ್ರತೆಯಾಗಿ ನೀಡಲು ಇವು ಅರ್ಹವಾಗಿರುವುದಿಲ್ಲ.

ix	ನಾಮ ನಿರ್ದೇಶನ	ಬಾಂಡ್‌ನ ಏಕಮಾತ್ರ ಧಾರಕನು ಅಥವಾ ಏಕಮಾತ್ರ ಜೀವಂತ ಧಾರಕನು ಒಬ್ಬ ವ್ಯಕ್ತಿಯಾಗಿ ನಾಮ ನಿರ್ದೇಶನ ಮಾಡಬಹುದು.
----	--------------	--

ಯೋಜನೆಯ ಪೂರ್ಣ ವಿವರಗಳು ದಿನಾಂಕ 21ನೇ ಮಾರ್ಚ್ 2003ರ ಸರ್ಕಾರದ ಅಧಿಸೂಚನೆಯಲ್ಲಿ ದೊರೆಯುತ್ತವೆ.

ಹಣಕಾಸು ಮತ್ತು ಕಂಪನಿ ವ್ಯವಹಾರಗಳ ಮಂತ್ರಾಲಯ
ಆರ್ಥಿಕ ವ್ಯವಹಾರಗಳ ಇಲಾಖೆ
ನವದೆಹಲಿ

ದಿನಾಂಕ 21ನೇ ಮಾರ್ಚ್ 2003

ಪಿ.ಸಿ. ಶೇ. 8ರ ತೆರಿಗೆಗೆ ಒಳಪಡುವಂಥವುಗಳು 17.3.2003.